

August 14, 2024

To

BSE Limited
Department of Corporate Services
Listing Department
P J Towers,
Dalal Street,
Mumbai - 400001
Scrip Code: 542367

National Stock Exchange of India Limited
Listing Department
Exchange Plaza
Plot no. C/1, G Block,
Bandra-Kurla Complex,
Bandra (E), Mumbai - 400051
Scrip Symbol: XELPMOC

Dear Sir/Madam,

# <u>Sub: Intimation under Regulation 30 and Regulation 47(3) of SEBI (Listing Obligations and Disclosure Requirements) Regulations, 2015 ("Listing Regulations")</u>

In accordance with Regulation 30 and Regulation 47(3) of Listing Regulations, please find enclosed herewith a copy of advertisements giving information of the financial results as specified in Regulation 33 of Listing Regulations.

The above-mentioned advertisement is published in Financial Express (English Newspaper) & Hosadigantha (Kannada Newspaper) on August 14, 2024.

The same has also been uploaded on the Company's website which may be viewed at https://www.xelpmoc.in/statutoryads.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar (Company Secretary & Compliance Officer) Encl: As above

### XELPMOC DESIGN AND TECH LIMITED



**30** 

Regd. Office: 2050-2052, 2nd Floor, Plaza-II, Central Square, 20, Manohar Lai Khurana Marg, Bara Hindu Rao, Delhi - 110006 E-mail: investors@dcm.in Phone: 011-41539170 CIN: L74899DL1889PLC000004

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED JUNE 30, 2024 [In terms of regulation 47 (1) (b) of the SEBI (Listing Obligations and Disclosure Requirements) Regulation, 2015, As Amended]

			Stand	lalone			Consol	idated	A	
Sr.	Particulars	For the quarter ended y			For the year ended	For the quarter ended			For the year ended	
No.	r atticulate	June 30, 2024 Unaudited	March 31, 2024 Audited	June 30, 2023 Unaudited	March 31, 2024 Audited	June 30, 2024 Unaudited	March 31, 2024 Audited	June 30, 2023 Unaudited	March 31, 2024 Audited	
1	Total income from operations		25	139	358	1,844	1,647	1,787	7,084	
2	Net Profit/(Loss) for the period (before tax)	(259)	554	(164)	(68)	38	716	(2)	760	
3	Net Profit/(Loss) for the period after tax	(259)	554	(164)	(68)	(29)	656	(61)	520	
4	Total Comprehensive Income/(Expense) for the period [Comprising Profit/(Loss) for the period after tax and Other Comprehensive Income/(Expense)]	(244)	564	(148)	(10)	(14)	669	(45)	581	
5	Equity Share Capital	1,868	1,868	1,868	1,868	1,868	1,868	1,868	1,868	
6	Other equity		- 3	72	(1,088)	27	27		209	
7	Earnings/ (loss) per equity share (EPS) of Rs. 10 each (not annualised) Basic and diluted	(1.38)	2.97	(0.88)	(0.36)	(0.15)	3,51	(0.33)	2.79	

The above results have been reviewed by the Audit Committee and approved by the Board of Directors of the Company at their respective meeting(s) held on August 13, 2024. The Limited Review Report of the Statutory Auditors has been filed with the BSE Limited and National Stock Exchange of India Limited.

The above is an extract of the detailed format of financial results filed with the Stock Exchanges (i.e. BSE Limited and National Stock Exchange of India Limited) under Regulation 33 of the SEBI (Listing Obligations and Disclosure Requirements) Regulations, 2015 as amended. The details in prescribed format of the results are available on the website of Stock Exchanges (www.bseindia.com and www.nseindia.com) and the Company's website www.dcm.in.

> For and on behalf of the Board For DCM Limited

> > DIN: 08977564

871.45

0.12

0.12

Vinay Sharma Managing Director

Comprehensive Income (after tax)]

Earnings Per Share (of Rs. 10 /- each) (for continuing and discontinued

Equity Share Capital

operations) 1. Basic:

2. Diluted

Place: New Delhi

Date: 13.08.2024

Date: August 13, 2024

Place: Delhi

# SABRIMALA INDUSTRIES INDIA LIMITED

CIN: L74110DL1984PLC018467

Regd. Off.: 109A (First Floor), Surya Kiran Building, 19 Kasturba Gandhi Marg, New Delhi-110001 SABRIMALA website: www.sabrimala.co.in, Email: cs@sabrimala.co.in

STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED 30.06.2024 (Rs. In Lacs)

			Standalone	he was S		Consolidated	hove were 2
S. No	Particular	Current Quarter ended 30.06.2024 (Unaudited)	Year to Date Figures/ Previous year ending 31.03.2024 (Audited)	Corresponding Quarter ended in previous year 30.06.2023 (Audited)	Current Quarter ended 30.06.2024 (Unaudited)	Year to Date Figures/ Previous year ending 31.03.2024 (Audited)	Corresponding Quarter ended in previous year 30.06.2023 (Audited)
1	Total income from operations	19.53	635.42	576.76	19.53	635.42	576.76
2	Net Profit / (Loss) for the period (before Tax, Exceptional and/or Extraordinary items)	11.61	48.28	14.14	15.00	48.28	14.14
3	Net Profit / (Loss) for the period before tax (after Exceptional and/or Extraordinary items)	11.61	48.28	14.14	15.00	48.28	14.14
4	Net Profit / (Loss) for the period after tax (after Exceptional and/or Extraordinary items)	7.71	32.69	10.53	11.10	32.69	10.53
5	Total Comprehensive Income for the period [Comprising Profit / (Loss) for the period (after tax) and Other	7.71	32.69	10.53	11,10	32.69	10.53

Notes: 1. The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Othe Disclosure Requirements) Regulations, 2015. The full format of the Quarterly/Annual Financial Results are available on the website of the Stock Exchange(s) i.e www.bseindia.com and www.cse-india.com and the listed entity i.e www.sabrimala.co.in

871.45

0.38

0.38

2. This statement has been reviewed by the Audit Committee and approved by the Board of Directors at its meeting held on 13.08.2024

871.45

0.09

0.09

Sabrimala Industries India Limited Suresh Kumar Mittal

871.45

0.12

0.12

871.45

0.13

0.13

871.45

0.38

0.38

For and on behalf of

Managing Director

# ASHIANA HOUSING LIMITED

Regd. Off.: 5F Everest, 46/C, Chowringhee Road, Kolkata - 700 071 Head off.: 304, Southern Park, Saket District Centre, Saket, New Delhi - 110 017, Telephone number: 011-4265 4265

Official E-mail: investorrelations@ashianahousing.com, Website: www.ashianahousing.com CIN: L70109WB1986PLC040864

## STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED ON 30TH JUNE, 2024

(INR in Lakhs except EPS) STANDALONE CONSOLIDATED Quarter Year Quarter Quarter Quarter **Particulars** ended ended ended ended ended ended No. 30.06.2024 31.03.2024 31.03.2024 30.06.2024 31.03.2024 31.03.2024 (Audited) (Unaudited) (Audited) (Unaudited) (Audited) (Audited) Total Income From Operations 10,856 28,365 89,761 12.851 29,696 96,652 Net Profit/(Loss) For The Period (Before Tax, 2,478 Exceptional And /Or Extraordinary Items) (443)2,452 10,406 (457)10,777 3 Net Profit/(Loss) For The Period Before Tax (After Exceptional And /Or Extraordinary Items) (443)2,452 10,406 (457)2,478 10,777 Net Profit/(Loss) For The Period After Tax (After Exceptional And /Or Extraordinary Items) (534)8,020 (545)1,738 8,340 1,735 5 Total Comprehensive Income For The Period [Comprising Profit / (Loss) For The Period (After Tax) And Other Comprehensive Income (After Tax)] (511)1,746 8,081 (511)1,745 8,424 6 Equity Share Capital 2,010 2,010 2,010 2,010 2,010 2,010 Other Equity (excluding Revaluation Reserves) 60,179 60,690 60,690 60,103 60,614 60,614 14,359 Securities Premium Account 14,359 14,359 14,359 14,359 14,359 Networth 76,585 77,096 77,096 76,508 77,020 77,020 10 Paid up Debt Capital/ Outstanding Debt 12,925 24,872 12,925 24,872 12,925 12,925 Debt Equity Ratio 0.32 0.19 0.19 0.32 0.19 0.19 12 Earnings Per Share (Of Rs. 2/- Each) (For Continuing & Discontinued Operations)-Basic And Diluted (0.51)1.73 7.99 (0.51)1.72 8.33 13 Debenture Redemption Reserve/ Capital 37 37 37 37 37 37 Redemption Reserve\* 0.55 1.22 3.24 0.54 1.23 3.34 14 Debt Service Coverage Ratio 15 Interest Service Coverage Ratio 0.60 6.79 6.66 0.59 6.85 6.85 16 | Security Cover available 6.29 6.29 4.36 6.63 6.63 Current Ratio 1.57 1.56 1.56 1.59 1.57 1.57 18 Long Term Debt to Working Capital Ratio 0.28 0.16 0.16 0.26 0.16 0.16 19 Bad Debts to Accounts Receivable Ratio Current Liability Ratio 0.86 0.91 0.91 0.84 0.88 0.88 21 Total Debts to Total Assets Ratio 0.10 0.06 0.06 0.09 0.06 0.06 22 Debtors Turnover Ratio 23 Inventory Turnover Ratio 0.05 0.44 0.44 0.06 0.47 0.47

# 25 Net Profit Margin (%) Notes:

Place: New Delhi

Date: 12th August, 2024

24 Operating Margin (%)

1) The Unaudited Standalone and Consolidated Financial Results for the Quarter ended as on 30th June, 2024 have been reviewed by the Audit Committee in it's meeting held on 12th August, 2024 and approved by the Board of Directors at their meeting held on 12th August, 2024

10.14%

13.64%

8.93%

5.04%

-4.24%

9.77%

5.85%

13.06%

8.63%

6.08%

-4.92%

- 2) The above results are an extract of the detailed format of the Financial Results for Quarter ended on 30th June 2024 filed with stock exchanges pursuant to Regulation 33 & 52 of the Securities and Exchange Board of India (Listing Obligations and Disclosure requirements) Regulations. 2015. The full format of both these results, standalone and consolidated, are available on the stock exchange website(s) NSE www.nseindia.com, BSE www.bseindia.com and on Company's website www.ashianahousing.com
- All the line items referred in Regulation 52(4) of the Securities and Exchange Board of India (Listing and Other Disclosure Requirements) Regulations, 2015 have been reproduced here.
- 4) These results have been prepared in accordance with IND AS as per prescribed under Companies Act, 2013.
  - \* The requirement for creating Debenture Redemption Reserve is not applicable on the company as per MCA notification number G.S.R. 574 (E) dated 16th August 2019. Further, the creation of Capital Redmption Reserve is not applicable on the company for the period under review. However, the Capital Redemption Reserve as appearing in the books of accounts was created due to Buyback of equity

shares which was completed in August 2023. The Company has not issued any preference shares.

> For and on Behalf of the Board Ashiana Housing Limited Varun Gupta (Whole Time Director)

**GB GLOBAL LIMITED** 

(formerly known as Mandhana Industries Limited)

CIN: L17120MH1984PLC033553 Registered Office: 10th Floor, Dev Plaza, Opp. Andheri Fire Station S. V. Road, Andheri (West), Mumbai - 400 058. Tel: 022-4353 9191, Email ID: cs@gbglobal.in, Website: www.gbglobal.in

Extract of Unaudited Financial Results for the Quarter ended 30th June, 2024

(Rs. In Lakhs except earning per share) STANDALONE CONSOLIDATED Quarter Ended Quarter Ended Year Ended Year Ended **Particulars** 30-06-2024 31-03-2024 30-06-2023 31-03-2024 30-06-2024 31-03-2024 30-06-2023 31-03-2024 (Unaudited) (Audited) Unaudited) (Audited) (Unaudited) (Audited) (Unaudited) (Audited) 9,269.16 11,286.96 4,681.86 9,269.55 11,287.14 28,168.52 4,682.49 28,205.73 Net Profit / (Loss) for the period (before tax, exceptional 5.751.48 4,485.58 (483.64)3,360.44 5,714.40 4,430.74 (482.13)3,339.81 and/or extraordinary items) Net Profit / (Loss) for the period before tax 5,751.48 4,485.58 3,360.44 5,714.40 4,430.74 (482.13)3,339.81 (483.64)(after exceptional and/or extraordinary items) 4,038.82 5,638.42 5,110.17 (482.13)4,018.50 Net Profit / (Loss) for the period after tax (after exceptional 5,675.81 5,164.70 (483.64)and/or extraordinary items)

(492.11)

5.003.31

(0.97)

(0.97)

4.045.61

5.003.31

8.07

8.07

5.640.12

5.003.31

11.27

11.27

5,116.96

5.003.31

10.21

10.21

(490.60)

5,003.31

(0.96)

(0.96)

4,025,29

5,003.31

8.03

8.03

Notes:

PLACE: MUMBAI

DATE: 12.08.2024

Equity Share Capital

Earnings Per Share (of Rs. 10/- each)

Basic & Diluted (Rs.):(b) Diluted

EPS after Exceptional Items of Rs. 10/- each:

Total comprehensive income for the period (comprising profit/loss

for the period after tax and other comprehensive income after tax)

EPS before Exceptional Items of Rs. 10/- each: Basic & Diluted (Rs.)

GB

Total Income

No

1) The above is an extract of the detailed format of Unaudited Standalone and Consolidated Financial Results for the guarter ended June 30, 2024 filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Regulations, 2015. The full format of the aforesaid Financial Results for the quarter ended June 30, 2024 are available on the Stock Exchanges websites i.e. www.bseindia.com and www.nseindia.com and also on the Company's website at www.gbglobal.in. 2) The above results for the quarter ended June 30, 2024, which have been subjected to audit by the Auditors of the Company were reviewed by the Audit Committee of Directors and

5,196.90

5,003.31

10.32

10.32

5,677.51

5,003.31

11.34

11.34

Regulations, 2015. 3) The above financial results have been prepared in accordance with the Indian Accounting Standard ("Ind As") as prescribed under Section 133 of the Companies Act, 2013 read with the

subsequently approved by the Board of Directors at their meeting held on August 12, 2024 in terms of Regulation 33 of the SEBI (Listing Obligations and Disclosure Requirements)

relevant rules issued there under. The results for the previous quarter have also been restated. For and on behalf of

**GB Global Limited** Dev Thakkar

# XELPMOC DESIGN AND TECH LIMITED

CIN: L72200KA2015PLC082873 Registered Office: No.57, 13th Cross, Novel Business Park, Hosur Road, Anepalya, Adugodi, Bengaluru - 560030,

Karnataka, India. Tel. No: (+91) 6364316889; E-mail: vaishali.kondbhar@xelpmoc.in: Website: www.xelpmoc.in

# STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2024

Sr.		-	Standalo	one			Consolid	ated	
No.	Particulars	Quarter ended June 30, 2024	Quarter ended March 31, 2024	Quarter ended June 30, 2023	Year ended March 31, 2024	Quarter ended June 30, 2024	Quarter ended March 31, 2024	Quarter ended June 30, 2023	Year ended March 31, 2024
		(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Audited)
1	Income from operations	6,340.20	10,443.15	21,752.96	64,748.47	7,283.21	9,115.58	23,102.96	64,700.37
2	Net Profit for the period (before Tax, Exceptional and/or Extraordinary items)	(26,067.47)	(46,358.53)	(24,189.30)	(97,735.67)	(31,444.16)	(52,900.43)	(31,010.92)	(125,252.94)
3	Net Profit for the period before tax (after Exceptional and/or Extraordinary items)	(35,554.23)	(46,358.53)	(24,189.30)	(97,735.67)	(39,393,50)	(62,930.37)	(31,010.92)	(135,282,88)
4	Net Profit for the period after tax (after Exceptional and/or Extraordinary items)	(35,457.78)	(43,838.35)	(31,385.21)	(101,303.43)	(39,297.05)	(60,410.19)	(38,206.83)	(138,850.64)
5	Total Comprehensive Income for the period [Comprising Profit for the period (after tax) and Other Comprehensive Income (after tax)]	(21,852.12)	(16,570.72)	(31,385.21)	11,126.46	(25,690.85)	(33,142.13)	(38,230.43)	(26,437.86)
6	Equity share capital	147,079,93	146,284.13	145,284.13	146,284.13	147,079,93	146,284.13	145,284.13	146,284.13
7	Reserves excluding revaluation reserves as per the balance sheet of the previous year				452,175.69		1 1 1 1 1 1 1 1 1 1 1 1 1 1 1 1 1 1 1 1		448,703.84
8	Earnings per share of (Rs. 10 each) ** a) Basic (Rs.)	(2.41)	(3.00)	(2.16)	(6.96)	(2.67)	(4.13)	(2.63)	(9.54)
	b) Diluted (Rs.)	(2.37)	(2.95)	(2.10)	(6.81)	37000000	(4.13)	(2.56)	(9.34)

\*\* not annualised for quarter ended June 30, 2024, March 31, 2024 and June 30, 2023.

Place: Hyderabad

1. The above is an extract of the detailed format of Quarter ended June 30, 2024, Financial Results filled with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results is available on the websites of the Stock Exchange(s) www.bseindia.com & www.nseindia.com and on the website of the Company www.xelpmoc.in under Investor Relation Section.

The above financial results have been reviewed by the Audit Committee and approved by the Board of Directors at their respective meetings held on August 12, 2024. This result has been subject to audit/Limited review carried out by Statutory auditors in terms of Regulation 33 of SEBI (Listing Obligations and Disclosure Requirements) Regulations 2015.

For and on behalf of the board of directors of

Xelpmoc Design and Tech Limited

Srinivas Koora Whole Time Director and Chief Financial Officer

Date: August 12, 2024 DIN: 07227584



# Popular Vehicles & Services

# Popular Vehicles and Services Limited

Regd. Office: Kuttukaran Centre, Mamangalam, Cochin, Ernakulam-682 025, Kerala, India CIN: L50102KL1983PLC003741, Website: www.popularmaruti.com, E-mail ID: cs@popularv.com. Telephone: +91 484 2341134

# EXTRACT OF UNAUDITED CONSOLIDATED FINANCIAL RESULTS FOR THE QUARTER ENDED 30 JUNE 2024

(All amounts in Indian Rupees million except earnings per share)

	CONSOLI	DATED				
Sr.	Particulars		Quarter ended		Year ended	
No.		30 June 2024	31 March 2024	30 June 2023	31 March 2024	
		Unaudited	Unaudited	Unaudited	Audited	
1	Total Income from Operations	12,984.41	13,720.10	12,101.25	56,466.80	
2	Profit before tax and exceptional item	82.94	238.64	109.89	961.11	
3	Profit before tax	82.94	238.64	125.94	977.16	
4	Profit for the period / year	54.50	201.10	77.56	760.77	
5	Other comprehensive (loss) /profit for the year, net of income tax	(3.42)	0.41	5.79	18.37	
2 3 4 5 6	Paid up equity share capital (Face value Rs 2 per share)	142.40	142.40	125.44	142.40	
7	Other equity	3	£9	923	6,389.17	
8	Earnings per share (not annualised for the quarters)	144444	05/100		035435096545404	
323	Basic (in INR)	0.77	3.13	1.24	12.05	
	Diluted (in INR)	0.77	3.13	1.24	12.05	

# EXTRACT OF UNAUDITED STANDALONE FINANCIAL RESULTS FOR THE QUARTER ENDED 30 JUNE 2024

(All amounts in Indian Runees million except earnings per share).

		STANDALONE			
Sr.	Particulars		Quarter ended		Year ended
No.		30 June 2024	31 March 2024	30 June 2023	31 March 2024
		Unaudited	Unaudited	Unaudited	Audited
1 2 3	Total Income from Operations (Loss) /Profit before tax (Loss) / Profit for the period / year	5,881.95 (4.26) (3.66)	6,101.90 75.89 76.82	5,642.85 6.08 (16.18)	26,615.96 307.79 258.19

. The above unaudited consolidated financial results have been reviewed and recommended by Audit Committee at its meeting held on 13 August 2024. The Board of Directors at their meeting held on 13 August 2024 have approved the above results and taken them on record. The statutory auditors of the Parent have carried out a review of the consolidated financials results as required under Regulation 33 of Securities and Exchange Board of India (Listing Obligations and Disclosure Regulations, 2015

(Listing Regulation), as amended, and have issued an unmodified review report there on. 2. The Parent had classified land and buildings having net book value of Rs. 15.42 million as Assets Held for Sale as at 31 March 2023. The Parent received an amount of Rs. 31.47 million on 01 June 2023 as total compensation towards sale of land and a gain on sale of land of Rs. 16.05 million was recorded during the quarter ended 30 June 2023. The net gain on account of this transaction has been disclosed as an exceptional item in the statement of unaudited consolidated financial results for the quarter ended 30 June 2023 and the audited consolidated financial results for the year ended 31 March 2024.

3. The Board of Directors of the Parent at its meeting held on 28 May 2024 have recommended payment of final dividend of Rs. 0.50 per equity share of face value of Rs. 2 each for

the financial year ended 31 March 2024 amounting to Rs. 35.60 million which is subject to approval at the ensuing Annual General Meeting of the Parent and hence is not For and on behalf of the Board

Naveen Philip, Managing Director DIN: 00018827

recognised as a liability. Place: Kochi

financialexp.epapr.in

Date: 13 August 2024

## IN THE COURT OF THE II ADDL. AT ANEXAL 0.5.NO.2044/2006

Chikavorathratian Apotitost Edyum.

18) Seri. Arebia, Wo Scillerja, Du. Lin.

18) Seri. Arebia, Wo Scillerja, Du. Lin.

Takavorathratian, Apot short E. Cyana. Rist.

Rappan virage. Hereagera post, Jopan Hobi.

16). Seri. Marini delaith C. Sio. Late.

Takavorathratian Apot short E. Sio.

16). Seji are no. Mustevahati vitaos. Levenos.

18). Seji are no. Mustevahati vitaos. Levenos.

on SSGS and South by proporty bearing on SSGS and South by proporty bearing on SSGS.

1-10 gursus, bowded on East by Stunzepoks Land, Weet by Systamarchall membrage land, Mohr by Endansweys a treathly's Land. All South by Proporty and Mohr by Endansweys and South by Proporty and Mohr by Endansweys and Stunzepoks Land. B South by Proporty and Land as South by Proporty and Land as South by Systamarchall membrage and the Stunzepoks Land. Meet by Proporty Land. Meet by Narodrapas land, Meet by Rose and southern Section 1997. Weet by Rose, 1998. Weet by Rose, 1998. Weet by Rose, 1999. Weet by Rose, 1999.

By Order of the Court Chief Ministry Chief Ministerial Officer for Civil Judge & JMFC Cour Anekal Advocate for plaintiff C. Suresha Advocate

## ಓದುಗರ ಗಮನಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಚಾಹೀರಾತುಗಳು ವಿಶ್ವಾಸಾರ್ಹವಾದವು. ಆದರೆ ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು ಜಾಹೀರಾತುದಾರರ ಅಭಿಪ್ರಾಯ

ಅಭಿಪ್ರಾಯವಾಗಿರುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

ಆಗಿರುತ್ತವೆಯೇ ಹೊರತು ಪತ್ರಿಕೆಯ

## ಗೋಕಾಕ್ ಟೆಕ್ಸ್ಟೈಲ್ಸ್ ಲಿಮಿಟೆಡ್

Accorded value in J. 2 for control, 12 for according according to the Control of the Control of

30ನೇ ಜೂನ್ 2024ಕ್ಕೆ ಅಂತ್ಯಗೊಂಡ ತೈಮಾಸಿಕ ಕ್ರೋಧೀಕರಿಸಿದ ಅಪರಿಕೋಧಿತ ಸಂಕ್ಷಿಪ್ತ ಆರ್ಥಿಕ ಫಲಿತಾಂಶ

		4910	HACANS,	
	a munical &	ammon's	ತ್ರಮಾರಾಂತ್ಯಕ್ಕೆ	ವರ್ಷಾಚ್ಚ
ವಿವರಗಳು		31.03.2024 ustodoros		31.03.2024 stoderos
Sdrainfried LLL scool	2,838.24	2,581.16	3,566.89	13,401.4
ಆವಧಿಗಾಗಿ ನಿವೈಕ್ ಲಾಭ/(ನವು) (ತೆರಿಗೆ ಮುಕ್ಕ, ಎನಾಯತಿಯ ಮತ್ತು /ಆಥವಾ ವಿಶೇಷ ಐಬಂಗಳು)	(473.98)	(584.71)	(1,304.67)	(2,862.30
ಕೆಂಗೆ ಮುನ್ನ ಅವಧಿಗಾಗಿ ನಿವೈಳ ಲಾಭ/(ನವು) (೨ನಾಯಿತಿ ಮಾಡಿದ ಮತ್ತು 7 ಅಥವಾ ವಿಶೇಷ ಐಟಂಗಳ ನಂತಲೆ)	(473.98)	(584.71)	(1,304.67)	(1,943.41
ಕೆಂಗೆ ನಂತರ ಅವಧಿಗಾಗಿ ನಿವುಳ ಲಾಭ/(ನಪ್ಪ) (ವಿನಾಯಿತಿಯ ಮತ್ತು /ಅಥವಾ ವಿಶೇಷ ಐಟಂಗಳ ಸಂಕರ)	(473.98)	(584.71)	(1,304.67)	(1,943.41
ಅವಧಿಗಾಗಿ ಒಟ್ಟು ವ್ಯಾಪ್ತವಾದ ಆದಾಯ/ (ಅವಧಿಗಾಗಿ ಅಡಕವಾದ ಲಾಭ/ (ನಪ್ಪ)(ತೆಂಗೆ ನಂತರ) ಮತ್ತು ಇತರ ವ್ಯಾಪ್ತವಾದ ಆದಾಯ (ತೆಂಗೆ ನಂತರ)	(473.96)	(508.90)	(1,304.67)	(1,867.60
ಪಾವತಿಯಾದ ಇತ್ತಿಟಿ ಕೇರು ಬಂಡವಾಳ	649.93	649.93	649.93	649.9
र्वरभक्त कार्का व्यक्तात्वक इंका इंका मध्य (इंका क्षेत्र, 10/-)	(7.76)	(5.41)	(18.63)	(23.48

ವಿವರಗಳು	ಶೈಮಾಸಾಂಶ್ಯಕ್ತ	ಕ್ರಮಾಗಾಂತ್ಯಕ್ಕೆ	ತ್ರಮಾರಾಂತ್ಯಕ್ಕೆ	mmrod, f
	30.06.2024 UNIUSA4QN		30.06.2023 ශක්රස්කාර්ශ්	
ವಹಿದಾಟ	2,759.39	2,635.15	3.545.19	13,462.33
ತೆರಿಗೆಯ ಮೊದಲು ಲಾಧ್	(513.16)	(470.39)	(1,171.53)	(1,756.70)
ತೆರಿಗೆಯ ನಂತರ ಲಾಭ	(513.16)	(470.39)	(1,171.53)	(1,756.70)

ಕ್ಷಕಬಡೆ ಗಳೂರು ಕೃಷಿ ಉತ್ಪನ್ನ ಮಾರುಕಟ್ಟಿ ಚಪಂತವುರ ಮುಖ್ಯ ಮಾರುಕಟ್ಟಿ ಗೂ ದಾಸಗಪುರ ಉಪ ಮಾ

ಸಾರ್ಯ ಯನ್ನು ಮಾಡುತ್ತ ಪ್ರಾರಣ ನಗ್ಗೆ ಬಾಸಕ್ಕಾರ್ ಅಪ್ ಪಾರ್ಯಾಕ್ಷೆ ಪ್ರಾರಣ ಮಾಡುಕ್ಕೆ ಪ್ರಭಾನದಲ್ಲಿ ಪ್ರಾಪಾರ ಮಾಡುಕ್ತು ಪ್ರಕರ್ಣವನ್ನು ಪ್ರತಿ ಪರ್ಯವಿಸುವ ಮೆತ್ತಿ ಸಂಭಾಗತನ್ನು ನಿರ್ದೇಶ್ವ ಪ್ರಾಪಾರ್ಯವಿ ಪ್ರತಿ ಪ್ರಾಪಾರ್ಯವಿ ಪ್ರತಿ ಚಿತ್ರವಾಹದೇವಿ, ಪಾರ್ಯವಾಯ, ಪ್ರತಿ ಚಿತ್ರವಾಹದೇವಿ, ಪಾರ್ಯವಾಯ, ಪ್ರತಿ ಚಿತ್ರವಾಹದೇವಿ, ಪಾರ್ಯವಾಯ, ಪ್ರತಿ ಚಿತ್ರವಾಹದೇವಿ, ಪಾರ್ಯವಾಯ, ಪ್ರತಿ ಪ್ರಕ್ಷ ಪ್ರತಿ ಪ್ರಕ್ಷ ಪ್ರತಿ ಪ್ರಕ್ಷ ಪ್ರತಿ ಪ್ರಕ್ಷ ಪ್ರತಿ ಪ್ರಕ್ಷ ಪ್ರತಿ ಪ್ರಕ್ಷ ಪ್ರವಿಕೆ ಪ್ರತಿ ಪ್ರಕ್ಷ ಪ್ರವಿಕೆ ಪ್ರಕ್ಷ ಪ್ರವಿಕ್ಷ ಪ್ರವಿಕೆ ಪ್ರಕ್ಷ ಪ್ರವಿಕ್ಷ ಪ್ರವಿಕ್ಷ ಪ್ರವಿಕ್ಷ ಪ್ರತಿ ಪ್ರಕ್ಷ ಪ್ರವಿಕ್ಷ ಪ್ರಿಕ್ಷ ಪ್ರವಿಕ್ಷ ಪ

ಸಿದ್ದರಗಳೊಂದಿಗೆ ಮಾರಾಜ್ಯ ಸಂಪಂದ್ಯವಿ ಕ್ಷಾಪ್ತ್ ಪ್ರಾಪ್ತ್ ಪ್ರಾಪ್ತ್ ಪ್ರಕ್ಷ್ ಪ್ರಾಪ್ತ್ ಪ್ರಾಪ್ತ ಪ್ರಾಪ್ತ್ ಪ್ರಾಪ್ತ ಪ್ರಾಪ್ತ್ ಪ್ರಾಪ್ತ ಪ್ರಾಪ್ತ ಪ್ರಾಪ್ತ ಪ್ರಾಪ್ತ ಪ್ರವಸ್ತ್ ಪ್ರಾಪ್ತ ಪ್ರವಸ್ತ್ ಪ್ರಾಪ್ತ ಪ್ರವಸ್ತ್ ಪ್ರವ್ಯ ಪ್ರವಸ್ತ್ ಪ್ರವಸ್ಟ ಪ್ರವಸ್ತ್ ಪ್ರವಸ್ತ್ ಪ್ರವಸ್ತ್ ಪ್ರವಸ್ತ್ ಪ್ರವಸ್ತ್ ಪ್ರವಸ್ತ್ ಪ್ರವಸ್ತ್ ಪ್ರವಸ್ತ ಪ್ರವಸ್ತ್ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ಟ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ತ ಪ್ರವಸ್ ಪ್ರವಸ್ತ ಪ್ರವಸ್ತ

ಪುಾಗಿದ ನಂತರ ಬರು ಗಳನ್ನು ಮಾಗಣಿಸಲಾಗುವುದಿಲ್ಲವೆಂ

ಕರ್ನಾಟಕ ಸರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ

ಕಾರ್ಯಾಲಯ ಕೊಪ್ಪಳ.

ಅಲ್ಪಾವಧಿ ಮರು-ಟೆಂಡರ್ ಅಧಿಸೂಚನೆ

(facourd nost; 63/2001-02 famos: 08.08.2001)

ಲಾಪ ನಿರ್ದೇಶಕರಾ ಸಲ್ಯಾ ಅಂ/ಚಿಕಾಲತ ಮಾರ್ಚಾ ಚಿತ್ರವಿಗಳು ಸೆದಾ ಇಲಾಖೆ ಈಪ ನಿರ್ದೇಶಕರು ಆವರಣ, ಪರ್ವಾಪಕರಾನಾ ಮತ್ತು ಪಡುದ್ದೆತ್ತೇಯ ಸೇವಾ ಇಲಾಖೆ ಕೊಡಿಯಾರ್ ಪ್ರದ್ಯ. ಪ್ರಶ್ನ ಪರ್ವ ಪರ್ವಿ ಪರ್ವಿ ಪಡುರಾಣ್ ಸಂಖ್ಯೆ 8824-2492337 Email ID: ddahmng@yahoo.com, dkinaalvs@gmail.com

ಕನ್ನಡ ಜಿಲ್ಲೆ ಇಲ್ಲಿನ ಜಾನುವಾರುಗಳಿಗೆ ಅವಶ್ಯವಿರುವ ಒಣ ಮೇವುಗಳನ್ನು ಪೂರ್ವೆಸು ಯಿಂದ ರ-ಲಕೋಟೆ ಪದ್ರತಿಯಲ್ಲಿ ಇ-ಪೊತ್ಸೂರ್ಯೆಂಟ್ ಮೂಲಕ ಅಲಾವರ ಂಡರ್ ಆಹ್ವಾನಿಸಲಾಗಿದ್ದು, ದಿನಾಂಕ: 20/08/2024 ಬೆಂಡರ್ ಸಲ್ಲಿಸಲು ಅ ನಾಂಕವಾಗಿರುತ್ತದೆ. ಟೆಂಡರ್ನ ಪೆಚ್ಚಿನ ವಿವರಗಳನ್ನು ಹಾಗೂ ಟೆಂಡರ ಸಾವೇಜುಗಳನ್ನು http://kppp.karnataka.gov.in ವರ್ಷಸ್ವರ್ಷನ್ನ

ಸಹಿ/-, ಸದಸ್ಯ ಕಾರ್ಯದರ್ಶಿ ದಕ್ಷಿಣ ಕನ್ನಡ ಚಲ್ಲಾ ಪ್ರಾಣಿದಯಾ ಸಂಘ. ದುಂಗಳೂರು

🚵 ಜಿಲ್ಲಾ ಆರೋಗ್ಯ ಮತ್ತು ಕು.ಕ. ಸೂಸೈಟಿ, ಹಾವೇರಿ ಜಿಲ್ಲೆ

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು (ಅಂಧತ್ವ ವಿಧಾಗ) ಹಾವೇಂ ಜಿಲ್ಲೆ. ಜ ಬ್ಲಾಕ್ ಜಿಲ್ಲಾಡಕಿತ ಭವನ ದೇವಗಿಂ-581110

ದೂರವಾಣಿ/ಫ್ಯಾಕ್ಟ08375-249294 ಇ-ಮರ್:dlohaveri@gmail.com E,70/c060400/400/92/2024-25 Dimos: 09-08-2024

ಇ-ಟೆಂಡರ ಪ್ರಕಟಣೆ

## E-TENDER NO - DHFWS/2024-25/IND0858

ಕರ್ನಾಟಕ ಸಂಗ್ರವಾಗ ಪಂದರ್ಭಕ ಅಧಿನಿಯವೆ-99/2000 ೩ ಸರ್ನಾಧಿನ ಕಂಡುಗಳ ಪಂದರ್ಭಕ ಅಧಿನಿಯವೆ-99/2000 ೩ ಸರ್ನಾಧಿನಿಂದ ಕುಲಕಾಲಕ್ಕೆ ಜೊರಡಿಸಿರುವ ಪರತ್ರಗಳನ್ನರು ನೊಂದಾಯಿತ ಅರ್ಜ್ ಸಂತ್ಯೆಗಳಂದ್ರಪ್ರತಿಷ್ಠಿತ ಮೂಲ ತಂಪಾರ್ಡಕ್ಕೆ ಸಂತ್ಯೆಗಳಂದ್ರಪ್ರತಿಷ್ಠ ಮೂಲ ತಂಪಾರ್ಡಕ್ಕೆ ಸಂತ್ಯೆಗಳಂದ್ರಪ್ರತಿಷ್ಠ ಮೂಲ ತಂಪಾರ್ಡಕ್ಕೆ ಪ್ರತಿನಿಧಿಗಳು; ಅಧೀಕ್ಷ ತಂತರಿಂದ 2024-23 ನೇ ಸುರ್ಲಾಗಿ ಹಾಡಿರು ಪ್ರಕ್ಷೆಗೆ ಸಂಕ್ಷೆಯ ಅಂದತ್ತ ನಿಯಾಂತ್ರಕ ಕಾರ್ಯಕ್ಷಮದೆಯಲ್ಲಿ ವಯಸ್ಸದ ಫಲಾಸುಧಿಸಿಗಳು ಕನ್ನಡಗಳನ್ನು ಸಂಬಂದಾಯ ಮಾಡುವ ಕುಂತು ಇ-ಟಿಂಡರ್ ಅಪ್ರಾಸೀನಾಗಿದೆ, ಅರ್ಷ ಬೆಂಡರ್ ಬಿಂಡರ್ ನಿಮಾರ್ಯಕ್ಕೆ ಸಂಪ್ರವಾಗಿದೆ, ಆರ್ಥ ಬೆಂಡರ್ ಬಿಂಡರ್ ನಿಮಾರ್ಯಕ್ಕೆ ಸಂಪ್ರವಾಗಿದೆ, ಆರ್ಥ ಬೆಂಡರ್ ಬಿಂಡರ್ ನಿಮಾರ್ಯಕ್ಕೆ ಸಂಪ್ರವಾಗಿದೆ, ಆರ್ಥ ಬೆಂಡರ್ ಬಿಂಡರ್ ಸಂಪ್ರವಾಗಿದೆ, ಆರ್ಥ ಬೆಂಡರ್ ಸಂಪ್ರವಾಗಿದೆ, ಆರರ್ಥ ಬೆಂಡರ್ ಸಂಪ್ರವಾಗಿದೆ, ಆರ್ಥ ಬೆಂಡರ್ ಸಂಪ್ರವಾಗಿದೆ, ಆರರ್ಥ ಸಂಪ್ರವಾಗಿದೆ, ಆರವ್ ಬೆಂಡರ್ ಸಂಪ್ರವಾಗಿದೆ, ಆರರ್ಥ ಸಂಪ್ರವಾಗಿದೆ, ಆರವ್ ಬೆಂಡರ್ ಸಂಪ್ರವಾಗಿದೆ, ಆರರ್ಥ ಸಂಪ್ರವಾಗಿದೆ, ಆರರ್ಥ ಸಂಪ್ರವಾಗಿದೆ, ಆರರ್ಥ ಸಂಪ್ರವಾಗಿದೆ, ಆರ್ಥ ಸಂಪ್ರವಾಗಿದೆ, ಆರರ್ಥ ಸಂಪ್ ರ್ಷೇರ್ಟರ್ https://kppp.kamataka.gov.in ಮುಖಾಂತರ ಬೆಂಡರ್ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಎವರಗಳನ್ನು ಮೇಲ್ಯಂಡ ವಿಳಾಸದಲ್ಲಿ ಪಡೆಯುವುದು.

ಟೆಂಡರ್ ವೆ	enzil.
ಟೆಂಡರ್ ಆಪ್ ಲೋಡ್ ಮಾಡುವ ಪ್ರಾರಂಭ ದಿನಾಂಕ	12-08-2024
ಚಿಂಡರ್ ನ ಮೊತ್ತ	ರೂ. 63.00 ಲಕ್ಷ
ಇ ಎ೦ ಡಿ ಮೊತ್ತ	5a. 1.26,000/-
ಟೆಂಡರ್ ಪೂರ್ವಭಾವಿ ಸಭೆಯ	16-08-2024 ದಳಗ್ಗ
ದಿನಾಂಕ ಮತ್ತು ವೇಳೆ	11.30 ಗಂಟೆ
ಆನ್ ಲೈನ್ ನಲ್ಲಿ ಟೆಂಡರ್ ನ ಆಕ್ಷೇಪಣೆಗಳಿಗೆ	16-08-2024 ಸಾಯಂಕಾಲ
ಕೊನೆಯ ದಿನಾಂಕ ಮತ್ತು ವೇಳೆ	4.00 ಗಂಚೆಯವರೆಗೆ
ಟಿಂಡರ್ ಅಪ್ ಲೋಡ ಮಾಡುವ	26-08-2024 ಸಾಯಂಕಾಲ
ಕೊನೆಯ ದಿನಾಂಕ ಮತ್ತು ವೇಳೆ	4.80 ಗಂಚೆಯವರೆಗೆ
ಕನ್ನಡಕಗಳ ಮಾದರಿಗಳನ್ನು ಸಲ್ಲಿಸುವ	ದಿನಾಂಕ:26-08-2024 ರಂದು
ದಿನಾಂಕ	ಸಾಯಂಕಾಲ 04.30ಗಂಟೆಗೆ
ಶಾಂತ್ರಿಕ ಬೆಡ್ ತೆರೆಯುವ ದಿನಾಂಕ ಮತ್ತು	ದಿನಾಂಕ:27-08-2024 ರಂದು
ವೇಳೆ	ಸಾಯಂಕಾಲ 5,00 ಗಂಚೆಗೆ

## PUBLIC NOTICE PUBLIC NOTICE

ieneral Power of Albomey dated OH 12:199 cutted by 1) Sent. Lachsemea, Wilo Lai rappe Reddy and her children 2) R. Anan bby, 3] R. Marayana Reddy, 4] R. Govied 69; 5] R. Vesu, 6] S. Ravikumar, and 7) F

SCHEDULE The land bearing Sy No.38/1 me

iscate for plaintiff Krishna Murthy, Advocate, Kolar. ar, Date: 13.08.2004.

plan pisteri

ರಿತ್ರ ಪ್ರಭಾನವಾಗಿ ಕೃಷ್ಣಿ ಕರ್ನ ಆಗ್ರಿ ಚಿಕ್ಕಪಡಿಸಲಾಗಿತ್ತೆ ಸಮ್ಮ ಅಭಿ ಪ್ರಭಾನತಾಗಿ ಪ್ರಭಾನವಾಗಿ ಕರ್ನ ಪ್ರಭಾನತಾಗಿ ಪ್ರಭಾನವಾಗಿ ಸಮ್ಮ

ರಾ ದೇಶಗ ಹೊರಡಿಸಿದೆ. ಅರ್ದೇವ ದೇಶಗೆ, ಶಿಶ್ವರಾಯ, ಸರ್ಕೆ ಅವರ ಹಿರಿಯ ಸಿವಿರ್ ಮ ಮಾರ್ಧಿಕರು ಮಂಡ್ರ, ಪಾರರ ತರ ವರ್ಷಿಯ : ಬಗವನ್ನು, ವರ್ಗಿಯ, N3, ಹಿಂ ನಿಲ್ಲಮ, ನಿರ್ಕೆ ಪ್ರಾಸ್, ಅರೋಜನಾಗ ವಿವಾರ್ : 12-3-3-3-1

1393. Le local, 169 g. g. ediorette, con Committe La Committe Garage gas autor en pasquero (L. E.) et al. (1-48-1914.

Senare y gas autor en pasquero (L. E.) et al. (1-48-1914.

Le complete de la committe Commi

vall.com

HESCOM/2024-25/EL/WORK INDENT438 to 465( 28 Package HESCOM/2024-25/FL/WORK

ಸಹಿ/-ಆರ್ನಿಕ್ಷಕ ಇಂಚಿನೀಯರರು (ವಿ)

(ಪಿಎಮ್ಸ್), ಹೆಸ್ಕಾಂ, ಹುಬ್ಬಳ

ಹುಬ್ಬಳ್ಳ ವಿದ್ಯುತ್ ಸರಬರಾಬು ಕಂಪನಿ ನಿಯಮಿತ

(स्कारधन गरकारच महाराई ८०१(होर्ड)

Corporate Identity Number CIN: U31401KA2002SGC030437

io: HESCOM/SEE(PMC)/EE-P3/AEE-1/2024-25/CYS-3327 Date: 13/08/2024

ದರಿ ಟೆಂಡರಗಳ ಪೂರ್ಣ ಎವರಗಳನ್ನು ವೆಚ್ಕ್ಟ್ https://kppp.kamataka.go

ರಲಿ ದಿನಾಂಕ: 14.08.2024 ರಂದು ಆಥವಾ ನಂತರ ಪಡೆಯಬಹುದು.

this edro, does downed of, sore
E-mail: seepnc.hescom@gmail.com

IN THE COURT OF LIXXXII AS CITY CIVIL & SESSIONS A AT BENGALURU (CCH Com. Misc. No. 31/2024 FEN: CANARA BANK

SUMMONS TO RESPONDENT

almstranth D, Sin. Dodd shout 42 years, #160, Main Road, Bangalone - 5 ELAS, The petitioner has aries petition against the loss of Com O.S. No.765 or recovery of loss at D=00 (Rupses Three I

ಲೀಚ್ ಸೋಹಾಲರರದು ಮಾರ್ 14-13-04, ಮುಂದ್ರ ಬೆಲ್ಲೆ ಕೃಷ್ಣರಾಜನೆಗೆ ತಾಲ್ಯೂಕ್ಕಾ, ಕಾರು ಬಳಿಸುತ್ತಿಯೆ, ಆ ಹೊಂದಿರುತ್ತಾರೆ, ಅರ್ಜರಾರರು ಸರು ಪ್ರತಿ ಪರ್ಧ-ರೇಚ್ ಸೋಹಾಲರರದ ಮರಂತ್ರ ಸಂಬಂಧಿಸಿದರು ಇ ಪ್ರತೀಶರಾ ಪತ್ರ ತೂರು ಪ್ರಾಮಕರವಾಗಿ ಮತ್ತು ಸಕ್ಷಿಸಿರುತ್ತಾರೆ. ಇದರ ಮೃತ ಪರ್ಚಿತ ಬರ್ ಸೋಮಾಲರದರ ಅತರ ಮಾರ್ಯದಾರದ ಮಾರ್ಯದ ಮಾರ್ಯ ಸಕ್ಷಿಸಿರುತ್ತಾರೆ. ಇದರ ಮೃತ ಪರ್ಚಿತ ಬರ್ಗ ಸೋಮಾಲರದರ ಅತರ ಮಾರ್ಯದಾರದ ಮಾರ್ಯದ ಬರಾಯ ಅಪರ ಮಾರ್ಯದ ವಿಶಾಣಕ ಮುಂದಿರುವಂ

ನ್ನಾಯಾಯದ ಅವುಗೆ ಮೇಲಿಗೆ ಶಿವಕ್ಷೇವಾರ್, ಸಿವಿರ್ ನ್ನಾಯಾಲಯ (ಕಿ.ಶ್ರೆ: ಜೆ.ಎಂ.ಎಫ್.ಸಿ ನ್ನಾಯಾಲಯ, ಕೃಷ್ಣರಾಲ ರ್ಜಿವಾರರ ನರ ವಕೀಲಯ .ಎಲ್.ಸುರೇಶ. ನಕೀಲರು, ಕೃಷ್ಣರಾಜಕೇಟೆ 1 ನಂಕ: 13.48.3814, ಸ್ವಳ: ಕೃಷ್ಣರಾಜಕೇಟೆ

ಜಾಹೀರಾತು NIT THE COURT OF THE XITH ADDITIONAL DISTRICT & SESSIONS JUDGE (DEDICATED COMMERCIAL COURT) BENGALURU RURAL DISTRICT

Com Exe Case No.92/2024 In Misc. Case No.483/2007

ETWEEN Jamataka State Financial Co Central Branch, Having its Office at io.1/1, Ground Floor, Thimmaiat load, Vasantha Nagar, BENGALURU - Decree holds AND:

I's. Wavetell Cyber Automation thers, BENGALURU-560 054.

others, BENGALURU-500:054, - Judgment debtor NOTICE TO UNDER ORDER V, RULE 20(1-A) OF THE CODE OF CIVIL PROCEDURE, 1908, JUDGEMENT DEBTOR No.01

Ns. Wavetel Cyber Automation, Rep Milos: No.13(Old No.16), 1st C Ma oad, Muthyalanagar Extens athikere, BENGALURU-550 054

Mathiere, BENGALURU-560054. Wheeas the above named Decrinolder has filed the above commercial execution petition praying the North-Court to recover Rs. 15,195,1960-(Rupees Fiffeen Crores Ninetek Lakhs Fffy One Thousand Ninety Only) fro the North-Court of the Ninety Only in the N 02.09.2024 at 11 'O clock in th

ur, f. Somashekhar
Prajinal Law Associans,
Actocates & Legal
Consultant.
Low Marin.
No. 50, 2nd Main.
30 Coros.
Conchisage.
Conchisage.

## ಪ್ರಾದೇಶಿಕ ನಿರ್ದೇಶಕರ (ಪರಿಸರ) ಕಚೇರಿ

ಮೊದಲನೇ ಮಹಡಿ, 'ಸಿ' ಬ್ಯಾಕ್, 'ರಬತಾದ್ರಿ', ಮಣಿತಾಲ, ಉಡುಪಿ-576104 ಇ-ಮೇಲ್:udupi3crz@gmail.com ದೂರದಾಗೆ/ಫ್ಯಾಕ್ಸ್ :820-2574848 ಶಾನಿಷ/ವಿದ 1 /ಬಾಡ್ನ ಆಕರದ ಸಿಬ್ಬಂದಿ /2024-25 Dimot/09.08.2024

ಇ-ಟೆಂಡರ್ ಪ್ರಕಟಣೆ

ಪ್ರಾದೇಶಿಕ ನಿರ್ದೇಶಕರು (ಪರಿಸರ), ಉಡುಪಿ ಕಚೇರಿಗೆ ಅಗತ್ಯವಿರುವ ಆಚ ಎಂಜಿನಿಯರ್ ಕಮ್ ಸರ್ವೇಯರ್, ಪ್ರಥಮ ದರ್ಜೆ ಸಹಾಯಕರು (Clerk) ಡ್ರಾಫ್ ಮನ್ (Data Entry Operator) ಮತ್ತು ಅಟೆಂಡರ್ ಇವರುಗಳ ಸೇವ ಅವಶ್ಯವಿದ್ದು, ತಾತ್ಕಾಲಿಕವಾಗಿ 2024-25ನೇ ಸಾಲಿನ ಅರ್ಥಿಕ ವರ್ಷದಲ್ಲಿ ಮಾನಾ ಹೊರ ಸಂಪನ್ನೂಲ ಎಜೆನ್ನಿ ಮೂಲಕ ಪಡೆಯಲು ಇ-ಟೆಂಡರ್ ಆಹ್ವಾನಿಸಲಾಗಿದೆ ಟೆಂಡರ್ ನಮ್ಮನೆಗಳನ್ನು ಇ-ಪ್ರೊಕ್ಕೂರ್ಮೆಂಟ್ ಫೋರ್ಬಲ್ https://epp amataka govin ನಲ್ಲಿ ದಿನಾಂಕ.12.08.2024ರಿಂದ ಪಡೆಯಬಹುದಾಗಿದೆ

ಸಪೀಕರಣ ಪಡೆಯಲು ಕೊನೆಯ ವಿನಾಂಕ:	ಸಾಯಂಕಾಲ 05.00 ಗಂಟೆ
ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ:	28.08.2024 ಸಾಯಂಕಾಲ 04.30 ಗಂಟೆ
ತಾಂತ್ರಿಕ ಬಿಡ್ ತೆರೆಯುವ ವಿನಾಂಕ:	29.08.2024 ಪೂರ್ದಾಪ್ತ 11.00 ಗಂಟೆ
ಆರ್ಥಿಕ ಬಿಡ್ ತೆರೆಯುವ ವಿನಾಂಕ:	30.08.2024 ಅಪರಾಷ್ಟ್ 03.00 ಗಂಟೆ
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಾ	ದೇಶಿಕ ನಿರ್ದೇಶಕರ (ಪರಿಸರ) ಕಚೇರಿ,

(ಕಚೇರಿ ದೂರವಾಣಿ ಸಂಖ್ಯೆ: 0820-2574848)

ಸಹಿ/- ಪ್ರಾದೇಶಿಕ ನಿರ್ದೇಶಕರು (ಪರಿಸರ)



## XELPMOC DESIGN AND TECH LIMITED

Cin: L72200KA2015PLC082873 Registered Office: No.57, 13th Cross, Novel Business Park, Hosur Rolad, Anepalya, Adugodi, Bengal

STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2024

Sr.			Standak	one			ated		
No.	Particulars	Quarter ended June 30, 2024	Quarter ended March 31, 2024	Quarter ended June 30, 2023	Year ended March 31, 2024	Quarter ended June 30, 2024	Quarter ended March 31, 2024	Quarter ended June 30, 2023	Year ended March 31, 2024
		(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Audited)
1	Income from operations	6,340.20	10,443.15	21,752.96	64,748.47	7,283.21	9,115.58	23,102.96	64,700.37
2	Net Profit for the period (before Tax, Exceptional and/or Extraordinary items)	(26,067.47)	(48,358.53)	(24,189.30)	(97,735.67)	(31,444.16)	(52,900.43)	(31,010.92)	(125,252.94)
3	Net Profit for the period before tax (after Exceptional and/or Extraordinary items)	(35,554.23)	(48,358.53)	(24,189.30)	(97,735.67)	(39,393.50)	(62,930.37)	(31,010.92)	(135,282.88)
4	Net Profit for the period after tax (after Exceptional and/or Extraordinary items)	(35,457.78)	(43,838.35)	(31,385.21)	(101,303.43)	(39,297.05)	(80,410.19)	(38,206.83)	(138,850.64)
5	Total Comprehensive income for the period [Comprising Profit for the period (after tax) and Other Comprehensive income (after tax)]	(21,852.12)	(16,570,72)	(31,385.21)	11,126.46	(25,690.85)	(33,142.13)	(38,230.43)	(26,437.86)
6	Equity share capital	147,079.93	146,264.13	145,284.13	146,284.13	147,079.93	146,284.13	145,284.13	146,284.13
7	Reserves excluding revaluation reserves as per the balance sheet of the previous year				452,175.89				448,703.84
8	Earnings per share of (Rs. 10 each) **		-						
	a) Basic (Rs.) b) Diluted (Rs.)	(2.41)	(3.00)	(2.16)	(6.96)	(2.67)	(4.13)	(2.63)	(9.54)

Badfacd Edinas Dr. 3140202 Hall Right (Stidentis) (Stidentis)

ತೈಮಾನಾಂತ್ಯಕ್ಕೆ	ಕ್ರಮಗಗಾಂತ್ಯಕ್ಕೆ	ತ್ರಮಾರಾಂತ್ಯಕ್ಕೆ	ಪರ್ಷಾಚ್ಯಕ್ಕ
30.06.2024 URDS.nr.QB			
2,759.39	2,635.15	3.545.19	13,462.33
(513.16)	(470.39)	(1,171.53)	(1,756.70)
(513.16)	(470.39)	(1,171.53)	(1,756.70)

technico un pomentario del Aceser de Mor, Gandario dolo Alessa (ಗೌತರ್ಯ ವಿ. ಕುರ್ಯೂಕರ್) ಸೀಜ ಮತ್ತು ಆಡಂತ ಜರ್ವೇಶಕರು ದಿರುವರ್: ೧೨೯೨(೨೨೨

e-Portal (https.eproc.karnataka.gov.in) ಪಳ ನಾರಕೊಳ್ಳಬಹುದಾಗಿದೆ. Indent No: DHFWS/2024-25

ಟಂಡರ್ ದಾಖಲಯನ್ನು ವಾಗಲೂರರ್ ಮಾಡಲು ಪ್ರಾರಂಭ ದಿನಾರಣ: 14-08-2024 ಆಕ್ಷೇಪರ್ಣಗಳನ್ನು ಸಲ್ಲಿಸಲು ಕೊನೆಯ ದಿನಾರಕ : 16-08-2024 ರಂದ ಸಾಯಂಕಾಲ 5.30 ಗಂಟೆಯೊಳಗೆ. ಟೆಂಡರ್ ಆಪಲೋಡ್ ಮಾಡಲು ಕೊನೆಯ ದಿನಾರೀ : 23-08-2024 ರಂದು ಸಾಯಂಕಾಲ 5.30 ಗಂಟೆಯೊಳಗೆ, ಕಾಂತಿಕ ಜರ್ಚ್ ತೆರೆಯ

DK Society For the Prevention of Cruelty to Animal (DKSPCA)

ಅಲ್ಪಾವಧಿ ಟೆಂಡರ್ ಪ್ರಕಟಣೆ

			4 <sub>0</sub> /Q/EE					
	Ecotoo	tot	Ason i a	ate:	tatters ser			
		3186-304	31.852904	8 N 2 U	30.00.3104			
		miran	(statistics)	mayanja	intdivipe			
Ī	noarsofices we water (sqr)	467,46	540.51	-	1,511.2			
	ಈ ಅವಧಿಗೆ ಸಿಪ್ಪಳ ರಾವು (ರಷ್ಟ) (ನೆಂಗೆ, ಅಸಾಧಾರಣ ಮತ್ತು/ ಅಥವಾ ಎಕೇಷ ಅಂತಗಳ ಮೊದಲು)	(422,46)	(1685,89)	(124,50)	(1,562.14			
	रेट्स प्राप्त क च्ट्राचे प्रदूष राज्य (प्रज्ञू) (च्याद्वारंत प्राप्तुः च्यात दर्शन चर्चन प्रदर्श	(430.0)	(885.88)	(120.69)	(1,562,14)			
J	ಕೆಂಗೆ ಬಳಕ ಈ ಅವಧಿಗೆ ನಿವೃತ್ತ ಶಾಧ್ಯ (ನಷ್ಟ) (ಆಸಾಧಾರಣ ಮತ್ತು ಅಥವಾ ವಿಶೇಷ ಅಂಶಾಕ (೧೯೬)	(312.45)	(632,65)	(130.64)	(1,0431)			
	<del>० हु</del> ए केला प्रशासक (हुई केलत सार्थार्वत इ.स. १६९	(3(2.45)	(640.65)	(1)0.04)	(1,216,31)			
ı	instante (kolis sajra todanja uginjanteg šantited socialnjante instru datesiska)	3,536.74	3,536,78	2,144.58	3,536.79			

ROGANDS ASIS IN

್ಯಾನ್ನ್ ಸಂಪಂಗಯರ್ (ಎ), ಎವಿಮ್ ಸಿ, ನಿಗಮೆ ಕರ್ರಣ, ಹುವಿ.ಸೆ.ಕಂ.ನಿ., ಹುಬ್ಬ ನವರಿಂದ ಹೆಸ್ಕಾಂ ವ್ಯಾಕ್ತಿಯಲ್ಲಿ ಈ ಕೆಳಕಂಡ ಕಾಮಗಾರಿಗಳಿಗೆ ಪೂರ್ಣಗುತ್ತಿಗ ಕಧಾರದಲ್ಲಿ ಟೆಂಡರಗಳನ್ನು ಅಹ್ವಾನಿಸಲಾಗಿದೆ.

ಯೋಜನೆ ಎಸ್ಸ್ / ಟಿಎಸ್ ಕಾಮಗಾರಗಳು ಆರ್ಥಿಕ ವರ್ಷ 2024-25

ಗಂಗಾಕಲ್ಯಾಣ ಕಾಮಗಾರಿ

ಸಹಿ/−ವ್ಯವಸ್ಥಾಪಕರು,		units to
ವ್ಯವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ, ದೂರವಾಣಿ ಸಂಖ್ಯೆ (ರಜಾ ದಿನಗಳನ್ನು ಹೊರಕುವಡಿಸಿ)	ಜಿಲ್ಲಾ ಕುಷ್ಕರೋಗ ನಿರ್ಮಾಲನಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ ಜಿಲ್ಲಾಕ್ ರೇವೆಗಿರಿ, 08375-249294,9986346188	a weight endy (mig ideal sever) (FFLAS) (233.00) (1)  1. directe encourage activative access produced Exp assembles, anythere deserve were consoline for controlled from a produce deserve and a consoline from a consoline from a consoline from a consoline from the consoline fro
ಹಣಕಾಸಿನ ಐಡ್ ತೆರೆಯುವ ದಿನಾಂಕ ಮತ್ತು ಬೇಳೆ	ದಿನಾಂಕ:29-08-2024 ರಂದು ಬೆಳಗ್ಗೆ 11.30 ಗಂಟೆಗೆ(ತಾತ್ಕಾಲಿಕ)	

(124.50) (694.61) - 1010, 66,0014 9000700007-2950 Obligations and Disclosure Requirements (Regulations, 2015. The full formet of the Quarterly Financial Results is available on the websites of the Stock Exchange(s) www.bismcifia.com & w rijo sandaisida mism, uom, iste S more utransmo Laples Couler scools for druc mod smar-ichtrass Goder seetees Onder seetees Mhole Time Director and Chief Financial Office Director and Chief Financial Office Director 277584



### /- पूर्तामा क्रिक्ट | अस्ति | प्रतिकार | अस्ति |

...











